

## ಭವಿಷ್ಯದಲ್ಲಿ ನೀರಿಗೆ ತತ್ವಾರ

ಕಾಳ್ಜಿಚ್ಚಿನ ಪರಿಣಾಮ ಆರಂಭದಲ್ಲಿ ಅಷ್ಟಾಗಿ ಕಣ್ಣಿಗೆ ಕಾಣುವುದಿಲ್ಲ. ಅದು ನಿಧಾನಗತಿಯಲ್ಲಿ ಮನುಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಉತ್ತರ ಭಾರತದಲ್ಲಿನ ಪಚ್ಚು ಹಿಮ ಜೈವಿಕ ವಲಯದಲ್ಲಿನ ವಲಸೆ ಬೇಸಾಯ ಇದಕ್ಕೊಂದು ನಿದರ್ಶನ. ದಶಕಗಳ ಹಿಂದೆ ಈ ಜೈವಿಕ ವಲಯದಲ್ಲಿ ನೀರಿನ ತಾಣಗಳು ಹೆಚ್ಚಿದ್ದವು. ಇಲ್ಲಿನ ಬುಡಕಟ್ಟು ಜನರು ನಿರ್ದಿಷ್ಟ ಪ್ರದೇಶ ಆಯ್ದುಕೊಂಡು ಅಲ್ಲಿ ಕಾಡು ಸುಟ್ಟು ಬೇಸಾಯ ಮಾಡುತ್ತಿದ್ದರು. ಇದು ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದ ಪದ್ಧತಿ. ಪದೇಪದ ಬೆಂಕಿ ಹಚ್ಚುತ್ತಿದ್ದ ಪರಿಣಾಮ ಅಲ್ಲಿನ ಮಣ್ಣಿನ ಪದರಗಳು ಸಡಿಲಗೊಂಡವು. ಈಗ ಅಲ್ಲಿ ನೀರಿನ ಮೂಲಗಳು ಬರಿದಾಗಿವೆ. ಜನರಿಗೆ ಕುಡಿಯುವ ನೀರಿಗೂ ಹಾಹಾಕಾರ ತಲೆದೋರಿದೆ.

ಬಂಡೀಪುರ ಗುಂಡ್ಲುಪೇಟೆ ತಾಲ್ಲೂಕಿಗೆ ಸೇರಿದೆ. ಇಲ್ಲಿ ಮಳೆ ಕಡಿಮೆ. ಪ್ರತಿವರ್ಷ ಬರಪೀಡಿತ ಪಟ್ಟಿಗೆ ಸೇರುವ ತಾಲ್ಲೂಕು ಇದು. ಇಲ್ಲಿನ ಹಳ್ಳಿಗಳಿಗೆ ಬಂಡೀಪುರ ವ್ಯಾಪ್ತಿಯ ಕಬಿನಿ ನದಿಯಿಂದಲೇ ಕುಡಿಯುವ ನೀರು ಪೂರೈಸಲಾಗುತ್ತದೆ. ಭವಿಷ್ಯದಲ್ಲಿ ಕಾಳ್ಜಿಚ್ಚು ಈ ನದಿಯ ಮೇಲೂ ಪರಿಣಾಮ ಬೀರಿದರೆ ಅಚ್ಚರಿಪಡಬೇಕಿಲ್ಲ.

## ಬಂಡೀಪುರದ ಕಾಳ್ಜಿಚ್ಚು

ಬಂಡೀಪುರ ಕಾಡಿನಲ್ಲಿ ಬೆಂಕಿಯ ಚಿಂಡುಗಳನ್ನು ಉಗುಳುವ ಅಗ್ನಿಪರ್ವತಗಳಿಲ್ಲ. ಸಿಡಿಲುಗಳು ಕಾಡನ್ನು ಸುಟ್ಟು ಉದಾಹರಣೆಗಳಿಲ್ಲ. ಶಾಲೆಯ ಪಠ್ಯದಲ್ಲಿ ಓದಿದಂತೆ ಒಣಗಿ ನಿಂತ ಮರಗಳು ಬೀಸುವ ಗಾಳಿಯ ನೆರವು ಪಡೆದು ಪರಸ್ಪರ ಉಜ್ಜುತ್ತಾ ಬೆಂಕಿ ಉತ್ಪಾದಿಸಿ ಕಾಡನ್ನು ಸುಡುತ್ತದೆ ಎಂಬ ತಿಳಿವಳಿಕೆಯು ತಪ್ಪು.

ಹಾಗಾದರೆ ಕಾಡನ್ನು ಸುಡುವ ಬೆಂಕಿ ಎಲ್ಲಿಂದ ಬರುತ್ತದೆ? ಕಾಡಿನ ಬೆಂಕಿ ಸ್ವಾಭಾವಿಕವಾಗಿ ಸಂಭವಿಸುವುದಿಲ್ಲ. ಅದೇನಿದ್ದರೂ ಮನುಷ್ಯರ ಕೈವಾಡದಿಂದ. ನಿಜಕ್ಕೂ ದುಃಖವಾಗುತ್ತದೆ. ಒಂದು ಜೀವಪರಿಸರದ ನಿಗೂಢತೆ, ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲಾಗದ ಸಮಾಜದಿಂದ ಏನನ್ನು ಬಯಸಬಹುದು?

ಮಿಲಿಯನ್ ವರ್ಷಗಳ ವಿಕಾಸ ಪ್ರಕ್ರಿಯೆಯಲ್ಲಿ ಉತ್ತೀರ್ಣಗೊಂಡು ಬದುಕು ಮುಂದುವರಿಸುತ್ತಿರುವ ಜೀವಿಗಳ ಭವಿಷ್ಯವನ್ನು ಇತ್ತೀಚೆಗಷ್ಟೇ ಭೂಮಿಗಳಿಂದ ಮಾನವ ಕಸಿದುಕೊಳ್ಳುತ್ತಿರುವುದು ವಿಷಾದದ ಸಂಗತಿ. ಮುಂದೊಂದು ದಿನ ಸಮಾಜ ಪ್ರಬುದ್ಧ ಆಗಬಹುದು. ಆದರೆ, ಆ ವೇಳೆಗೆ ನಾಶವಾದ ಜೀವಪರಿಸರವನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಜೀವ ಪರಿಸರವಿರಲಿ, ನೂರು ಖ್ಯಾತ ಜೀವವಿಜ್ಞಾನಿಗಳು ಒಟ್ಟಾಗಿ ಸೇರಿ ಒಂದು ಜೀವರಂಜನೆಯನ್ನು ಹುಟ್ಟುಹಾಕಲು ಸಾಧ್ಯವಿಲ್ಲ.

ಬೇಸಿಗೆಯ ವೇಳೆ ಬೆಂಕಿರೇಖೆಗಳನ್ನು (Fire lines) ನಿರ್ಮಿಸಲು ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳುವುದು ವಾಡಿಕೆ. ಬಹುತೇಕ ಬುಡಕಟ್ಟು ಜನರನ್ನೇ ಈ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಅವರಿಗೆ ಈ ಅವಧಿಯಲ್ಲಿ ಮಾತ್ರವೇ ಉದ್ಯೋಗ ಸಿಗುತ್ತದೆ. ಆದರೆ, ಈ ನೇಮಕದಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ. ಇಲ್ಲಿಯೂ ಅಸೂಯೆ, ದ್ವೇಷ ಇಣುಕುತ್ತದೆ. ಅಧಿಕಾರಿಗಳು ತಮಗೆ ಇಷ್ಟವಿಲ್ಲದ ದಿನಗೂಲಿ ನೌಕರರನ್ನು ಕೆಲಸಕ್ಕೆ ನೇಮಿಸಿಕೊಳ್ಳದೆ ದ್ವೇಷ ಸಾಧಿಸುವುದು ಗುಟ್ಟೇನಲ್ಲ. ಅಧಿಕಾರಶಾಹಿಯ ಈ ವರ್ತನೆಗೆ ಬೇಸತ್ತು ನೌಕರರ ಸಿಟ್ಟು ಕಾಡಿನ ಮೇಲೆ ತಿರುಗುತ್ತದೆ.

ಬೆಂಕಿ ನಂದಿಸುವ ಸಿಬ್ಬಂದಿಗೆ ಕನಿಷ್ಠ ಕೈಗವಸು, ಎದೆಗವಸು, ನೀರಿನ ಬಾಟಲ್, ಪ್ರಾಥಮಿಕ ಚಿಕಿತ್ಸಾ ಪೆಟ್ಟಿಗೆಯನ್ನೂ ನೀಡುವುದಿಲ್ಲ. ಹುಲಿ ಸಂರಕ್ಷಣಾ ನಿಧಿಯಡಿ ಸಾಕಷ್ಟು ಹಣವಿದ್ದರೂ ಬಳಕೆಗೆ ಮುಂದಾಗುವುದಿಲ್ಲ. ಇನ್ನೊಂದೆಡೆ ದಿನಗೂಲಿಗಳಿಗೆ ವಿಮೆ ಸೌಲಭ್ಯವೂ ಇರುವುದಿಲ್ಲ. ಪ್ರಾಣಕ್ಕೆ ಆಪತ್ತು ಎದುರಾದರೆ ಅವರ ಕುಟುಂಬಕ್ಕೆ ಯಾರು ಹೊಣೆ? ಸೌಲಭ್ಯಗಳ ಕೊರತೆಯೇ ನಡುವೆಯೇ ಕೆಳಹಂತದ ಸಿಬ್ಬಂದಿ ಬೆಂಕಿಯ ವಿರುದ್ಧ ಸೇನಾಬೇಕಿರುವುದು ದುರಂತ.

## ರಾಜಕೀಯ ಹಸ್ತಕ್ಷೇಪ

ಅರಣ್ಯ ಇಲಾಖೆಯ ಸೂಕ್ತ ಸ್ಥಳಗಳಿಗೆ ನೇಮಕ ನಡೆಯುತ್ತಿಲ್ಲ ಎನ್ನುವುದು ಸಾಮಾನ್ಯ ಆರೋಪ. ಇಲಾಖೆಗೆ ಹೆಚ್ಚು ನೌಕರರು ನೇಮಕವಾಗುವುದು ಬೆಳಗಾವಿ, ವಿಜಯಪುರ, ಕಲಬುರ್ಗಿ, ಬಾಗಲಕೋಟೆ, ಬೀದರ್ ಜಿಲ್ಲೆಗಳಿಂದ. ಇವರನ್ನು ಬಂಡೀಪುರ, ನಾಗರಹೋಳೆ, ಬಿಳಿಗಿರಿಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯ, ಕಾವೇರಿ ವನ್ಯಜೀವಿಧಾಮ, ಮಲೆಮಹದೇಶ್ವರ ವನ್ಯಜೀವಿಧಾಮಕ್ಕೆ ನೇಮಿಸಲಾಗುತ್ತದೆ. ಈ ಭಾಗದಲ್ಲಿ ಅವರು ಬದಾರು ವರ್ಷ ಚೆನ್ನಾಗಿಯೇ ಕೆಲಸ ನಿರ್ವಹಿಸುತ್ತಾರೆ. ಅವರಿಗೂ ಸ್ವಂತ ಊರುಗಳತ್ತ ತೆರಳಬೇಕೆಂಬ ಆಸೆ ಸಹಜ. ಕೊನೆಗೆ, ರಾಜಕೀಯ ಪ್ರಭಾವ ಬಳಸಿಕೊಂಡು ತಮ್ಮ ಜಿಲ್ಲೆಗಳತ್ತ ಮುಖ ಮಾಡುತ್ತಾರೆ. ಆಗ ಸಂರಕ್ಷಿತ ಪ್ರದೇಶದಲ್ಲಿ ನುರಿತ ಸಿಬ್ಬಂದಿಯ ಕೊರತೆ ತಲೆದೋರುತ್ತದೆ.

ಇನ್ನೊಂದೆಡೆ ಹುಲಿ ಸಂರಕ್ಷಿತ ಪ್ರದೇಶದ ಆಯಕಟ್ಟಿನ ಹುದ್ದೆಗೆ ಹಿರಿಯ ಅಧಿಕಾರಿಗಳು ಲಾಬಿ ನಡೆಸುವುದು ಉಂಟು. ಇಲ್ಲಿ ದೊರೆಯುವ ಲಾಭವೇ ಇದಕ್ಕೆ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ. ಅಧಿಕಾರಿಗಳ ನೇಮಕದ ಹಿಂದೆ ಪ್ರಭಾವಿ ರಾಜಕಾರಣಿಗಳ ಕೃಪಕಟಾಕ್ಷವೂ ಇರುತ್ತದೆ.

ವಾಸ್ತವವಾಗಿ ಬೆಂಕಿ ಕಾಣಿಸಿಕೊಂಡಾಗ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವುದು ಅರಣ್ಯ



ಸಂಧಿಲಿನ್ ಹಚ್ಚಿರಿ

ನೋವಿಗೆ  
ಬಾಯ್ ಬಾಯ್ ಹೇಳಿ !



ಸಂಧಿಲಿನ್  
SANDHILIN ಸನ್ಧಿಲಿನ್

- ◆ ಬೆನ್ನು ರುಜು 'ಸಂಧಿಲಿನ್' ಎಣ್ಣೆಯನ್ನು ಆಯುರ್ವೇದದ ಋಷಿಮುನಿಪ್ರಣೀತ ಶಾಸ್ತ್ರೋಕ್ತವಾಗಿ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ತಯಾರಿಸಲಾಗಿದೆ.
- ◆ ಇದು ಗಂಟುನೋವು, ಬೆನ್ನುನೋವು, ಉಳುಕು, ಮಾಂಸ ಖಂಡಗಳ ಸೇತೆ, ನರ, ವಾತ ಸಂಬಂಧಿ ನೋವುಗಳಿಗೆ ಪರಿಣಾಮಕಾರಿ.
- ◆ ತ್ವಚೆಗೆ ಹಿತಕರವಾಗಿದ್ದು ಚರ್ಮ ಅಥವಾ ಬಟ್ಟೆಯ ಮೇಲೆ ಯಾವುದೇ ಬೆದ್ದು, ಕಲೆಗಳು ಉಂಟಾಗುವುದಿಲ್ಲ.

ತಯಾರಕರು



ISO / GMP CERTIFIED

ಶ್ರೀ ಧರ್ಮಸ್ಥಳ

ಮಂಜುನಾಥೇಶ್ವರ ಆಯುರ್ವೇದ ಫಾರ್ಮ್‌ಸಿ

ಕುತ್ವಾಡಿ - 574 118, ಉಡುಪಿ ಜಿಲ್ಲೆ, ಕರ್ನಾಟಕ

Ph / Fax: 0820 - 2520852

Email: sdmaph@gmail.com

ಇದು 'SDM ಆಯುರ್ವೇದ ಫಾರ್ಮ್‌ಸಿ'ಯ ಉತ್ಪನ್ನ ಗುಣಮಟ್ಟದ ಉತ್ಪನ್ನ